




RYI

CS – 278

**V Semester B.Com. Examination, March 2023
(CBCS) (Fresh) (2022-23 Onwards)**

COMMERCE

FN 5.6 – Elective – I : Strategic Financial Management

Time : 3 Hours

Max. Marks : 70

Instruction : Answer should be written either in **English** or **Kannada**.

SECTION – A

1. Answer **any five** of the following sub-questions. **Each** sub-question carries **two** marks. **(5×2=10)**
- a) Define strategic financial management.
 - b) Mention any two importance of project management.
 - c) What do you mean by hedge funds ?
 - d) What is crowd funding ?
 - e) What is capitalized earning approach ?
 - f) Expand FRAs.
 - g) State any two merits of internal audit.

SECTION – B

Answer **any three** from the following. **Each** question carries **five** marks. **(3×5=15)**

- 2. Explain the various issues in strategic financial management.
- 3. Briefly explain the dynamics of strategic financial management.
- 4. Write a note on :
 - a) Private equity
 - b) Venture capital.
- 5. Write a note on human economic value added.
- 6. Write a note on relationship between governance, risk management and control.

P.T.O.



SECTION – C

Answer **any three** from the following. **Each** question carries **twelve** marks. (3×12=36)

7. Explain briefly, how financial policy is linked to strategic management.
8. What is project life cycle ? Explain different phases of project life cycle.
9. Briefly explain the approaches to corporate valuation.
10. Briefly explain interest rate caps, floors and collars.
11. Briefly explain :
 - a) Fundamentals of corporate governance.
 - b) Importance of internal audit in governance.

SECTION – D

Answer **any one** of the following questions. Carry **nine** marks.

(1×9=9)

12. List out any 10 sources of funds for a project.
13. Prepare a chart showing role of audit committee in respect of finance.

ಕನ್ನಡ ಆವೃತ್ತಿ

ವಾಣಿಜ್ಯ (ಐಚ್ಛಿಕ)
ಹಣಕಾಸು

5.6 : ಕಾರ್ಯ ತಂತ್ರದ ಹಣಕಾಸು ನಿರ್ವಹಣೆ

ವಿಭಾಗ - ಎ

1. ಕೆಳಗಿನ ಯಾವುದಾದರೂ ಐದು ಉಪ-ಪ್ರಶ್ನೆಗಳಿಗೆ ಉತ್ತರಿಸಿ. ಪ್ರತಿ ಉಪ-ಪ್ರಶ್ನೆಗೆ ಎರಡು ಅಂಕಗಳು. (5×2=10)
 - a) ಕಾರ್ಯತಂತ್ರದ ಹಣಕಾಸು ನಿರ್ವಹಣೆಯನ್ನು ವ್ಯಾಖ್ಯಾನಿಸಿ.
 - b) ಯೋಜನಾ ನಿರ್ವಹಣೆಯ ಯಾವುದಾದರೂ ಎರಡು ಪ್ರಾಮುಖ್ಯತೆಯನ್ನು ತಿಳಿಸಿ.
 - c) ಹೆಡ್ಜ್ ನಿಧಿಗಳು ಎಂದರೇನು ?
 - d) ಗುಂಪು ನಿಧಿ ಎಂದರೇನು ?
 - e) ಬಂಡವಾಳ ಗಳಿಕೆಯ ವಿಧಾನ ಎಂದರೇನು ?
 - f) ಎಫ್.ಆರ್.ಎ. ಅನ್ನು ವಿಸ್ತರಿಸಿ.
 - g) ಆಂತರಿಕ ಲೆಕ್ಕ ಪರಿಶೋಧನೆಯ ಯಾವುದಾದರೂ ಎರಡು ಅನುಕೂಲತೆಗಳನ್ನು ತಿಳಿಸಿ.



ವಿಭಾಗ - ಬಿ

(3×5=15)

ಕೆಳಗಿನ ಯಾವುದಾದರೂ ಮೂರಕ್ಕೆ ಉತ್ತರಿಸಿ. ಪ್ರತಿ ಪ್ರಶ್ನೆಗೆ ಐದು ಅಂಕಗಳು.

2. ಕಾರ್ಯತಂತ್ರ ಹಣಕಾಸು ನಿರ್ವಹಣೆಯ ವಿವಿಧ ಸಮಸ್ಯೆಗಳನ್ನು ವಿವರಿಸಿ.
3. ಬದಲಾಗುವ ಕಾರ್ಯತಂತ್ರ ಹಣಕಾಸು ನಿರ್ವಹಣೆಯನ್ನು ಸಂಕ್ಷಿಪ್ತವಾಗಿ ವಿವರಿಸಿ.
4. ಈ ಕೆಳಗಿನವುಗಳ ಮೇಲೆ ಟಿಪ್ಪಣಿ ಬರೆಯಿರಿ :
 - a) ಖಾಸಗಿ ಈಕ್ವಿಟಿ
 - b) ಸಾಹಸೋದ್ಯಮ ಬಂಡವಾಳ.
5. ಮೌಲ್ಯವರ್ಧಿತ (value added) ಮಾನವ ಆರ್ಥಿಕತೆಯ ಬಗ್ಗೆ ಟಿಪ್ಪಣಿ ಬರೆಯಿರಿ.
6. ಆಡಳಿತ, ಅಪಾಯ ನಿರ್ವಹಣೆ ಮತ್ತು ನಿಯಂತ್ರಣಗಳ ನಡುವಿನ ಸಂಬಂಧಗಳನ್ನು ತಿಳಿಸಿ.

ವಿಭಾಗ - ಸಿ

(3×12=36)

ಈ ಕೆಳಗಿನ ಯಾವುದಾದರೂ ಮೂರಕ್ಕೆ ಉತ್ತರಿಸಿ. ಪ್ರತಿ ಪ್ರಶ್ನೆಗೆ 12 ಅಂಕಗಳು.

7. ಹಣಕಾಸಿನ ನಿಯಮಗಳು ಕಾರ್ಯತಂತ್ರ ನಿರ್ವಹಣೆಯೊಂದಿಗೆ ಹೇಗೆ ಜೋಡಿಸಲ್ಪಟ್ಟಿದೆ ? ಸಂಕ್ಷಿಪ್ತವಾಗಿ ವಿವರಿಸಿ.
8. ಪ್ರಾಜೆಕ್ಟ್‌ನ ಜೀವನ ಚಕ್ರ ಎಂದರೇನು ? ಅದರ ವಿವಿಧ ಹಂತಗಳನ್ನು ವಿವರಿಸಿ.
9. ಕಾರ್ಪೊರೇಟ್ ಮೌಲ್ಯಮಾಪನದ ಅನುಸಂಧಾನವನ್ನು ಸಂಕ್ಷಿಪ್ತವಾಗಿ ವಿವರಿಸಿ.
10. ಬಡ್ಡಿಯದರ, ಬಡ್ಡಿಯ ಮಹಲುಗಳು ಮತ್ತು ಪಟ್ಟಿಗಳನ್ನು ವಿವರಿಸಿ.
11. ಈ ಕೆಳಗಿನವುಗಳನ್ನು ಸಂಕ್ಷಿಪ್ತವಾಗಿ ವಿವರಿಸಿ :
 - a) ಕಾರ್ಪೊರೇಟ್ ಆಡಳಿತದ ಮೂಲ ಅಂಶಗಳು.
 - b) ಆಡಳಿತದಲ್ಲಿ ಆಂತರಿಕ ಲೆಕ್ಕ ಪರಿಶೋಧನೆಯ ಪ್ರಾಮುಖ್ಯತೆ.

ವಿಭಾಗ - ಡಿ

(1×9=9)

ಕೆಳಗಿನ ಯಾವುದಾದರೂ ಒಂದಕ್ಕೆ ಉತ್ತರಿಸಿ. ಈ ಪ್ರಶ್ನೆಯು 9 ಅಂಕಗಳನ್ನು ಹೊಂದಿರುತ್ತದೆ.

12. ಪ್ರಾಜೆಕ್ಟ್‌ಗಳಿಗೆ ಯಾವುದಾದರೂ ಅವಶ್ಯಕ 10 ಸಂಪನ್ಮೂಲಗಳನ್ನು ಪಟ್ಟಿಮಾಡಿ.
13. ಹಣಕಾಸಿನ ಲೆಕ್ಕ ಪರಿಶೋಧನೆಯಲ್ಲಿ ಲೆಕ್ಕ ಪರಿಶೋಧನಾ ಸಮಿತಿಯ ಪಾತ್ರವನ್ನು ಕುರಿತು ನಕ್ಷೆಯನ್ನು ಬರೆಯಿರಿ.